

ತೇರದಾಳದ ಗೊಂಕ ಜ್ಞಾನಲಯ

Dr. Manjunath S. Patil

Assistant Professor

Dept of History and Archaeology (PG)

BLDE Association, Jamkhandi.

patilmanju8@gmail.com

Article Link: <https://aksharasurya.com/2023/07/manjunath-s-patil/>

ತೇರದಾಳ, ಬಾಗಲಕೋಟ ಜಿಲ್ಲೆ ಜಮ್‌ವಿಂಡಿ ತಾಲೂಕು ಕೇಂದ್ರದಿಂದ ಪಶ್ಚಿಮಕ್ಕೆ 29 ಕಿ.ಮೀ. ದೂರದಲ್ಲಿದೆ. ಜಮ್‌ವಿಂಡಿ ತಾಲೂಕನ್ನು ಆಡಳಿತದ ದೃಷ್ಟಿಕೋನದಿಂದ ತೇರದಾಳ ಮತ್ತು ಸಾವಳಗಿ ಎಂಬುದಾಗಿ ಎರಡು ಹೋಬಳಿ ಕೇಂದ್ರಗಳಾಗಿ ವಿಭಾಗ ಮಾಡಲಾಗಿದೆ. ಪ್ರಸ್ತುತ ತೇರದಾಳವನ್ನು ತಾಲೂಕು ಕೇಂದ್ರವಾಗಿ ಘೋಷಣೆ ಮಾಡಲಾಗಿದೆ. ಶಾಸನಗಳು ಈ ಪ್ರದೇಶವನ್ನು ತೇರದಾಳ-ಗ್ರಾಮ ಎಂದು ಉಲ್ಲೇಖಿಸುತ್ತವೆ. ಹನ್ನೆರಡು ಗ್ರಾಮಗಳನ್ನು ಒಳಗೊಂಡ ಒಂದು ಆಡಳಿತ ವಿಭಾಗವಾಗಿತ್ತೆಂದು ತಿಳಿದುಬರುತ್ತದೆ. ಈ ಉರಿನ ಪರಿಸರದಲ್ಲಿ ಪ್ರಾಗಿತಿಹಾಸ ನೆಲೆಗಳಿವೆ. ಉರಿನ ಪಶ್ಚಿಮಕ್ಕೆ ಏದು ಕಿ.ಮೀ. ದೂರದಲ್ಲಿ ಬೂದಿಮಣ್ಣ ಹಾಗೂ ಇತರ ಜನವಸತಿಯ ನೆಲಗಟ್ಟುಗಳು ಇದ್ದ ಅವಶೇಷಗಳು ತುಂಬಿರುವ ದಿಖ್ಪಿದೆ. ಉತ್ತರ ಗುಡ್ಡ ಪ್ರದೇಶದಲ್ಲಿ ಸಮೀಪದ ಹನಗಂಡಿ, ಹಳಿಂಗಳಗಿ, ಮದನಮಣಿ ಮತ್ತು ಆಸಂಗಿ ಪರಿಸರದೊಳಗೆ ನೂರಾರು ಬೃಹತ್ ಶಿಲಾಗೋರಿಗಳು ಏದು ಕಿ.ಮೀ. ಪ್ರದೇಶದಲ್ಲಿ ಕಂಡುಬರುತ್ತವೆ. ಇದು ಕಲ್ಯಾಣ ಚಾಳುಕ್ಯರ ಕಾಲದಲ್ಲಿ ಪ್ರಮುಖ ಜ್ಯೇಂದ್ರವಾಗಿತ್ತೆಂದು ತಿಳಿದು ಬರುತ್ತದೆ.

ತೇರದಾಳದ ಗೊಂಕ ಜ್ಞಾನಲಯದಲ್ಲಿರುವ ಶಿಲೆಯೊಂದರ ಮೇಲೆ ಇರುವ ಶಾಸನವು ಕ್ರಿ.ಶ. ರಿಂಜಿ, ಕ್ರಿ.ಶ. ರಿಲೆಗ, ಕ್ರಿ.ಶ. ರಿಲೆಂ ಹೀಗೆ ಮೂರು ಕಾಲಗಳನ್ನು ಉಲ್ಲೇಖಿಸುತ್ತದೆ. ಶಾಸನದಲ್ಲಿ ಉಲ್ಲೇಖಿತಗೊಂಡಂತೆ ಇದು ಕೊಂಡಿದೆ ಉಪವಿಭಾಗವಾಗಿತ್ತೆಂದು ತಿಳಿದುಬರುತ್ತದೆ. ಕ್ರಿ.ಶ. ರಿಂಜಿರ ಶಾಸನದಲ್ಲಿ ಈ ತೇರಿದಾಳ ರಿಂಜಿರ ವರ್ಣನೆ ಬಂದಿದೆ.

ನಿರುಪಮ ಗಸ್ತಾಲಿವಸದಿಂ ಬನದಿಂ ತಪಾಕದಿಂ

ಗಿರಿವನ ತೋಯಿದುಗ್ರ ಕುಳಿದಿಂದಗಳಿಂ ಬುಧಮಾಕ್ರ ಶಂ

ಕರ ಜಿನ ಸದುಮದಿಂ ವಿಷಣಿ ಮಾಗ್ರದಿನೊಪ್ಪುವ ತೇರಿದಾಳ ಶಂ

ಸೆರಡರ ಚೆಲ್ಲನೇಯ ಮೋಗಳಲು ಕಚನಂಗೆಜೆಯಂ ಧರಿತ್ಯೋಳು ॥

ಎಂದು ಈ ನಾಡನ್ನು ಹೊಗಳಿದೆ. ಹಾಗೆಯೇ ಈ ತೇರಿದಾಳ ರೀರೆಕ್ಷನ್ ಮತ್ತು ವಿವೃತಿಗಳನ್ನು ಶಾಸನಕೆವಿ ಮುಕ್ತವಾಗಿ ಹೊಗಳಿದ್ದಾನೆ. ತೇರಿದಾಳ ಇದರ ಮುಖ್ಯಪಟ್ಟಣ. ಈ ಶಾಸನ ಕಾಲಕ್ಕೆ ನಿಂಬರಾಜನು ಈ ಭಾಗವನ್ನು ಆಳುತ್ತಿದ್ದ ಇದನ್ನು ಬಣಂಜುಪಟ್ಟಣವೆಂದು ಕರೆಯಲಾಗಿದೆ. ಯಾದವ ಸಿಂಹಣನ ಕಾಲದ ಶಾಸನದಲ್ಲಿ:

ಕುಸ್ತಳ ವಿಷಯದೊಳು ಗ್ರಾಮ ನಗರ ವೀಡ
ಕವ್ವದ ಮಡಂಬ ದ್ರೋಣಾಮುಖಿ ಪಟ್ಟಣಂಗಳಿಂದಮನೇಕ ಮಾಟಕೂಟಿ ಪ್ರಾಧಾದ
ದೇವಾಯತನಂಗಳಿಂದಮೊಷ್ಟು
ವರ್ಗಹಾರ ಪಟ್ಟಣಂಗಳಿಂದ ಅತಿಶಯವಷ್ಟು ಶ್ರೀಮತ ಕೊಂಡಿ ಮೂರುಫಾಸಿರದೊಳಿಗೆ
ಹನ್ನರದಕ್ಕಾಂ ಮೊದಲ ಭಾಡಂ ಬಣಂಜು ಪಟ್ಟಣಂ ನಡವೆಯ ಮನ ತೇರಿದಾಳ

ಎಂದು ಅಂದರೆ, ಗ್ರಾಮ, ನಗರ, ವೀಡ, ಕವ್ವದ, ಮಡಂಬ, ದ್ರೋಣಾಮುಖಿ, ಪಟ್ಟಣಗಳಿಂದ ಕೂಡಿದ್ದ ಕೊಂಡಿ ಶಿಂಬಂದ್ಲಿ, ತೇರಿದಾಳ ರೀರೆಕ್ಷನ್ ಮತ್ತು ಪಟ್ಟಣವಾದ ತೇರಿದಾಳದಲ್ಲಿ ಉಲ್ಲೇಖಿಸುತ್ತದೆ. ಇದರಿಂದ ಇದೊಂದು ಪ್ರಮುಖ ಆಡಳಿತ ವಿಭಾಗವಾಗಿತ್ತು ಎಂಬುದು ತಿಳಿದು ಬರುತ್ತದೆ. ಈ ಪ್ರಮುಖ ಪಟ್ಟಣವಾದ ತೇರಿದಾಳದಲ್ಲಿ ಕಲ್ಯಾಣ ಚಾಳುಕ್ಯರ ಕಾಲಪಟ್ಟದಲ್ಲಿ ನಿರ್ಮಿಸಿದ ಗೊಂಕ ಜಿನಾಲಯ, ಕಲ್ಲೇಶ್ವರ ದೇವಾಲಯ ಹಾಗೂ ವೀರಗಲ್ಲು, ಕಲ್ಯಾಣ ಚಾಳುಕ್ಯ ಮತ್ತು ಯಾದವರಿಗೆ ಸಂಬಂಧಿಸಿದ ಶಾಸನಗಳು, ಹಾಗೂ ಈ ಗೊಂಕಜಿನಾಲಯದಲ್ಲಿ ನೇಮಿನಾಥನನ್ನು ಪ್ರತಿಷ್ಠಿಸಿದ್ದನ್ನು ತಿಳಿಸುವ ಒಳ ಮತ್ತು ಒಲನೇ ಶತಮಾನದ ಶಾಸನಗಳು ಹಾಗೂ ಇಲ್ಲಿ ಕಂಡುಬರುವ ಪ್ರಾಚೀನ ಕೆರೆಗಳು ಪ್ರಾಚೀನ ಪ್ರಾಚೀನತೆಯನ್ನು ತಿಳಿಸಿಕೊಡುತ್ತವೆ.

ತೇರಿದಾಳದ ಗೊಂಕ ಜಿನಾಲಯ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದ್ದು, ಜಮಾಂಡಿ ತಾಲುಕು ಪರಿಸರದಲ್ಲಿ ಕಂಡುಬರುವ ಒಂದೇ ಒಂದು ಪ್ರಾಚೀನ ಜಿನಾಲಯವಾಗಿದೆ. ಈ ಜಿನಾಲಯದಲ್ಲಿರುವ ಶಾಸನವು ಚಾಳುಕ್ಯ ಅರಸ ಆರನೇ ವಿಕ್ರಮಾದಿತ್ಯನ ಸಾಮಂತನಾದ ಗೊಂಕಕ್ಕಿತಿಪ, ಇವನ ತಂದೆ ಮಲ್ಲಿದೇವ, ತಾಯಿ ಬಾಜಲದೇವಿ, ಗೊಂಕನ ಗುರು ಮಾಘಣ್ಣಿ ಸಿದ್ಧಾಂತ ಜಕ್ಕವರ್ತಿ, ದ್ಯುವ ನೇಮಿನಾಥ. ಈ ಗೊಂಕರಾಜನು ತನ್ನ ರಾಜಧಾನಿ ತೇರಿದಾಳದಲ್ಲಿ ಗೊಂಕಜಿನಾಲಯವನ್ನು ನಿರ್ಮಿಸಿ ನೇಮಿಜಿನನನ್ನು ಪ್ರತಿಷ್ಟೆ ಮಾಡಿಸಿದ. ಎಂದು ಕ್ರಿತ. ಗೊಂಕಿರ ಶಾಸನ ತಿಳಿಸುತ್ತದೆ. ಹಾಗಾಗಿ ಈ ಜಿನಾಲಯವು ಈ ಮೇಲಿನ ಕಾಲಾವಧಿಯಲ್ಲಿ ನಿರ್ಮಾಣಗೊಂಡಿತ್ತು ಎಂಬುದನ್ನು ಸ್ವಷಪದಿಸಬಹುದು. ಇದಕ್ಕೆ

ಆಧಾರವೆಂಬಂತೆ ಇದೇ ಶಾಸನದ ಮುಂದಿನ ಭಾಗದಲ್ಲಿ ಕಂಡುಬರುವ ಯಾದವ ಸಿಂಹಣದೇವನ ಶಾಸನವು ಸಹ ಗೊಂಕಜಿನಾಲಯದ ನೇಮೀಶ್ವರನಿಗೆ ಅಯ್ಯಾಪ್ರೋಳಿ ಖಿಂಬ ಸ್ವಾಮಿಗಳಾದ ನಾನಾ ದೇಶದ ಗವರೆ, ಗಾತ್ರಿಗರು, ಸೆಟ್ಟಿಗ್ರಾಹಿ ಒಂದಾಗಿ ಗೊಂಕದೇವನು ಕಟ್ಟಿಸಿದ ನೇಮೀಶ್ವರ ದೇವರ ಅಷ್ಟವಿಧಾಜ್ಞನೆಯ ಯಾವಾಗಲೂ ನಡೆಯಲೆಂದು ಕೆಲವು ದಾನಗಳನ್ನು ಬಿಟ್ಟಂತೆ ಹೇಳಿದೆ.

ಮುಂದುವರೆದು ಶಾಸನವು ಕೊಂಡಕುಂದಾಚಾರ್ಯಸ್ವಾಯದ
 ಮೂಲಸಂಖದ ದೇಸಿಯಗಳಿದ ಪುಸ್ತಕಗಳ್ಳದ ಶ್ರೀ ಕೊಲ್ಲಾಪುರದ ನಿಂಬದೇವ
 ಸಾಮಂತನು ಮಾಡಿಸಿದ ಶ್ರೀ ರೂಪನಾರಾಯಣದೇವರ ಬಸದಿಯ ಪ್ರತಿರೂಪ ಈ
 ಗೊಂಕ ಬಸದಿ ಎಂದು ಹೇಳುತ್ತದೆ. ಈ ಗೊಂಕಬಸದಿಗೆ ಕೊಲ್ಲಾಪುರದ
 ಅಗಸ್ತ್ಯೇಶ್ವರದ ಕಣಿಗಲೇಶ್ವರದ ಮಹಾಲಕ್ಷ್ಮಿದೇವಿಯ ಗೋಕಾಗಯು
 ಮಹಾಲಿಂಗದೇವರ ಘಟಿಕಾಸ್ಥಾನದಾಚಾರ್ಯ ಮತ್ತು ಏಳುಕೋಟಿ
 ಅಸಂಖ್ಯಾತಗಣಗಳು (ಒಂದೆಡೆ ಸೇರಿ) ಮಹಾಮಂಡಳಿಯಾಗಿ ತೇರಿದಾಳದ
 ಮೂಲಸ್ಥಾನದ ಕಲಿದೇವಸ್ವಾಮಿಗೆ ಪ್ರತಿಬಿಧಿ ಮಾಡಿದ (ಸಮಾನವಾದ)
 ನೇಮಿನಾಥಸ್ವಾಮಿಯ ಪ್ರತಿಷ್ಠಾ ಕಾಲದಲ್ಲಿ ಜಿನಾಲಯದ ಆಚಾರ್ಯನಾದ
 ಪ್ರಭಾಚಂದ್ರ ಪಂಡಿತದೇವರಿಗೆ ಜೋಗವಟ್ಟಿಗೆಯ ಸ್ಥಾನವೆಂದು
 ಜೋಗವಟ್ಟಿಗೆಯನ್ನು ಇಡುತ್ತಾರೆ. ಬಸದಿಯ ಮೇಲೆ ಶೂದ್ರಕನ ಸಿಂಹ, ಚಕ್ರ,
 ತಿಸುಳಿದ ಘಂಟೆಯನ್ನು ನೀಡುತ್ತಾರೆ. ಅಲ್ಲದೆ ಮತ್ತೊಂದು ಕಾಲಾವಧಿಯನ್ನು
 ಉಲ್ಲೇಖಿಸುವ ಜಿನಾಲಯದಲ್ಲಿರುವ ಶಾಸನವು ಯಾದವ ಸಿಂಹಣನ
 ದಂಡನಾಯಕನಾದ ತೇಜುಗಿ ಮತ್ತು ಅವನ ಮಗನಾದ ಭಾಯಿದೇವನನ್ನು
 ಉಲ್ಲೇಖಿಸುತ್ತದೆ. ಈ ಭಾಯಿದೇವನು ಕೊಂಡಿ ೫೦೦೦ವು ಕೊಂಡಾಡುವ ಹಾಗೆ
 ಆಳ್ವಿಕೆ ನಡೆಸುತ್ತಿದ್ದ. ಈ ಭಾಯಿದೇವ ದಂಡನಾಥನಿಗೆ ‘ರಾಯದಂಡನಾಥ
 ಗಂಡಪೆಂಡಾರಂ’ ಎಂಬ ವಿಶೇಷಣವಿತ್ತು. ಈ ಭಾಯಿಲದೇವನು ತೇರಿದಾಳದ
 ಗೊಂಕಜಿನಾಲಕ್ಷ್ಮಿ ಹಿಂದೆ ಗೊಂಕರಸನು ಬಿಟ್ಟಿದ್ದ ಐ ಮತ್ತರಿನ ಉತ್ತರಕ್ಕೆ ಬಡಗಲ
 ಕೋಲಲ್ಲಿ ಇಂದ್ರ ಮತ್ತರು ಭೂಮಿಯನ್ನು ದಾನವಾಗಿ ನೀಡುತ್ತಾನೆ. ಇದರೊಂದಿಗೆ
 ಅಂಗಡಿಗೇರಿಯಲ್ಲಿ ನಿವೇಶನವೊಂದನ್ನು ನೀಡಿದಂತೆ ಉಲ್ಲೇಖಿಸುತ್ತದೆ. ಹೀಗೇ ಈ
 ಶಾಸನಗಳ ಒಟ್ಟು ಸಾರಂಶವನ್ನು ನೋಡಿದಾಗ ಇಲ್ಲಿಯ ಗೊಂಕ ಜಿನಾಲಯವನ್ನು
 ಕಲ್ಯಾಣ ಚಾಳುಕ್ಯರ ಸಾಮಂತನಾದ ಗೊಂಕರಸನು ತನ್ನ ಹೆಸರಿನಲ್ಲಿ ಕಟ್ಟಿಸಿ ಅಲ್ಲಿ

ನೇಮಿನಾಥನನ್ನು ಪ್ರೀಸ್‌ ಮಾಡಿಸಿದ ಎಂಬುದು ಸ್ವಷ್ಟವಾಗಿ ತಿಳಿದು ಬರುತ್ತದೆ. ನಂತರ ಯಾದವರ ಕಾಲಫಟ್ಟದಲ್ಲಿ ಹಲವಾರು ದಾನ ದಶಿಗಳನ್ನು ಪಡೆದುಕೊಂಡು ತನ್ನ ಪ್ರಾಮುಖ್ಯತೆಯನ್ನು ಉಳಿಸಿಕೊಂಡು ಬಂದಿರುವುದನ್ನು ಶಾಸನದ ಒಣ್ಣಲೆಯಲ್ಲಿ ಗಮನಿಸಬಹುದು.

ಕ್ರಿ.ಶ. ೧೭೫೯ರ ಇದೇ ಜಿನಾಲಯದ ನೇಮಿನಾಥನ ಪ್ರತಿಮೆಯ ಹೀಗೆ ಮೇಲೆ ಇರುವ ಶಾಸನವು ತೇರಿದಾಳದ ಸತ್ಯೋಪ್ಯ ಮತ್ತು ಆಕೆಯ ಮಗನಾದ ಜಕ್ಕಪ್ಪ ಸೇರಿ ಗೊಂಕ ಜಿನಾಲಯದಲ್ಲಿ ನೇಮಿನಾಥಸ್ವಾಮಿ ತೀರ್ಥಂಕರನ ಪ್ರತಿಸ್ತೇ ಮಾಡಿಸಿದುದನ್ನು ತಿಳಿಸುತ್ತದೆ. ಸದ್ಯ ಈ ಶಿಲ್ಪವು ಜಿನಾಲಯದ ಅಂತರಾಳದ ಎಡಭಾಗದ ನವರಂಗ ಭಾಗದಲ್ಲಿ ಇಡಲಾಗಿದೆ. ಮೂಲ ಗಭರ್ಗೃಹದಲ್ಲಿ ಇಂದು ಕಂಚಿನ ಪ್ರತಿಮೆಯನ್ನು ಕಾಣುತ್ತೇವೆ. ತನ್ನದೇ ಆದ ಪ್ರಾಚೀನತೆಯನ್ನು ಹೊಂದಿದ ಈ ಗೊಂಕಜಿನಾಲಯವು ಇಂದಿಗೂ ತನ್ನ ಪ್ರಾಮುಖ್ಯತೆಯನ್ನು ಉಳಿಸಿಕೊಂಡು ಬಂದಿರುವುದು ಕಂಡುಬರುತ್ತದೆ.

ನಗರದ ಮುಧ್ಯಭಾಗದಲ್ಲಿ ಉತ್ತರಾಭಿಮುಖವಾಗಿರುವ ಈ ಜಿನಾಲಯವು ಗಭರ್ಗೃಹ, ಅಂತರಾಳ, ನವರಂಗ ಮತ್ತು ಮುಖಿಮಂಟಪಗಳನ್ನು ಹೊಂದಿದೆ. ಗಭರ್ಗೃಹದ ಮುಧ್ಯ ಎತ್ತರವಾದ ಪಾಣಿಪೀಠದ ಮೇಲೆ ನೇಮಿನಾಥನ ಕಂಚಿನ ಜಿನಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಗಭರ್ಗೃಹದ ಒಳಭಿತ್ತಿಯಲ್ಲಿ ಅಲಂಕೃತವಾದ ಭದ್ರತಾ ಸ್ತಂಭಗಳಿವೆ. ಅದರ ವಿಶಾಂಕ ಭಾಗವನ್ನು ಕಲ್ಲಿನ ತೊಲೆಗಳ ಜೋಡಣೆಗಳಿಂದ ಮುಚ್ಚಲಾಗಿದೆ. ಮೂರು ಸ್ತರಗಳಲ್ಲಿ ಕಲ್ಲಿನ ತೊಲೆಗಳನ್ನು ಚೌಕಟ ಮೂಲೆ ಭಾಗವನ್ನು ಮುಚ್ಚಿಸಿ ಜೋಡಿಸಲಾಗಿದೆ. ಹಾಗಾಗಿ ವಿಶಾಂಕ ಸ್ವಲ್ಪ ಒಳಮುಖಿವಾಗಿ ಏರಿದಂತೆ ಕಂಡುಬರುತ್ತದೆ. ನಂತರ ಉಳಿದ ಭಾಗಕ್ಕೆ ಒಂದು ಪದ್ಧತ ಅಲಂಕರಣೆಯಿರುವ ಶಿಲಾಘಲಕವನ್ನು ಮುಚ್ಚಲಾಗಿದ್ದು ನಾಭಿಷ್ಟಂದದ ರೀತಿಯಲ್ಲಿ ನಿರ್ಮಿಸಲಾಗಿದೆ. ದೇವಾಲಯದ ಗಭರ್ಗೃಹದ ದ್ವಾರವು ಮೂರುಶಾಖೆಗಳನ್ನು ಹೊಂದಿದ್ದು ವಜ್ರ, ವಲ್ಲಿ ಮತ್ತು ಸ್ತಂಭ ಶಾಖೆಗಳು ಕಂಡುಬರುತ್ತವೆ. ಸ್ತಂಭಶಾಖೆಯು ಪ್ರಧಾನವಾಗಿ ಕಂಡುಬರುತ್ತಿದ್ದು ನವರಂಗದ ಸ್ತಂಭದಂತೆ ಹೀಗೆ, ದಂಡ, ತಡಿ, ಮಂಡಿ ಮತ್ತು ಘಲಕಗಳನ್ನು ಹೊಂದಿದೆ. ಪೇದ್ಯ ಭಾಗದಲ್ಲಿ ಶಾಖೆಗಳಿಗೆ ಅನುಗುಣವಾಗಿ ಯಾವುದೇ ಅಲಂಕರಣಗಳು ಇಲ್ಲದೆ ನಿರಲಂಕೃತವಾಗಿದೆ. ಹೊಸ್ತಿಲಿನ

ಮಧ್ಯಭಾಗವು ಮುಂಚಾಚಿದ್ದು ಅದರ ಮೇಲಿನ ಅಂಚಿನಲ್ಲಿ ಪದ್ಧದಳದ ಅಲಂಕರಣೆಯನ್ನು ಹೊಂದಿದೆ.

ಗಭರ್ಗೃಹಕ್ಕೆ ಹೊಂದಿಕೊಂಡಂತೆ ಗಭರ್ಗೃಹಕ್ಕಿಂತಲೂ ಸ್ವಲ್ಪ ಚಿಕ್ಕದಾದ ಮುಚ್ಚಿದ ಅಂತರಾಳವಿದ್ದು ಅನಲಂಕೃತ ದ್ವಾರ ಮತ್ತು ಜಾಲಂಧ್ರ ವಿನ್ಯಾಸವನ್ನು ಕಾಣಬಹುದು. ಬಹುಶಃ ಅಂತರಾಳವು ಮೂಲದಲ್ಲಿ ತೆರೆದ ರೀತಿಯಲ್ಲಿದ್ದು ಅದಕ್ಕೆ ಜಾಲಂಧ್ರ ವಿನ್ಯಾಸ ಮತ್ತು ದ್ವಾರವನ್ನು ಅನಂತರ ಕಾಲಫಟ್ಟದಲ್ಲಿ ಸೇರಿಸಲಾಗಿದೆ. ಅಂತರಾಳದ ಎಡಭಾಗದಲ್ಲಿ ಪ್ರಸ್ತುತ ಮಾರ್ಚಾಲ್ ಶೀಲೆಯ ನೇಮಿನಾಥನ ಶಿಲ್ಪಿದ್ದು ಇದರ ಮುಂಭಾಗದ ಇಕ್ಕೆಲಗಳಲ್ಲಿ ಬಲಭಾಗದಲ್ಲಿ ನೇಮಿನಾಥ ಶೀಧಂಕರ (ಕ್ರಿ.ಶ. ೧೧೪೯ರಲ್ಲಿ ಸತ್ಯೋಷ್ಣ ಮತ್ತು ಆಕೆಯ ಮಗನಾದ ಜಕ್ಕಪ್ಪ ಸೇರಿ ಗೊಂಕ ಜಿನಾಲಯದಲ್ಲಿ ನೇಮಿನಾಥಸ್ವಾಮಿ ಶೀಧಂಕರನ ಪ್ರತಿಷ್ಠೆ ಮಾಡಿಸಿದುದನ್ನು ತಿಳಿಸುತ್ತದೆ), ಎಡಭಾಗದಲ್ಲಿ ಪಾಶ್ಚಾನಾಥನ ಶೀಧಂಕರರ ಮತ್ತು ಕೆಲವು ಕಂಚಿನ ಜಿನ ಶಿಲ್ಪಗಳಿವೆ. ಅವುಗಳ ಇಕ್ಕೆಲಗಳಲ್ಲಿ ನವರಂಗದಲ್ಲಿ ದೇವಕೋಷ್ಟಗಳಿದ್ದು, ಅವುಗಳಲ್ಲಿ ಜ್ಯೋತಿಷಾರ್ಥಿನಿ ಮತ್ತು ಪದ್ಧಾವತಿ ಯಥ್ಯಾಯಕ್ಕಿರುವ ಪ್ರತಿಷ್ಠಾಪಿಸಲಾಗಿದೆ. ದೇವಕೋಷ್ಟಗಳ ಇಕ್ಕೆಲಗಳಲ್ಲಿ ಸ್ತಂಭಶಾಖೆಯ ರಚನೆಯನ್ನು ಅದರ ಮೇಲ್ಬಾಗದಲ್ಲಿ ದ್ವಾರಿತ ರೀತಿಯ ಜಿಕ್ಕಿ ಶಿಲ್ಪಿರ ಮಾದರಿಯನ್ನು ಕಾಣಬಹುದು. ಇದರ ಸ್ತಂಭಗಳು ಸಹ ಪೀಠ, ದಂಡ, ತಡಿ, ಘಲಕ, ಬೋದಿಗೆ ರಚನೆಗಳನ್ನು ಹೊಂದಿದೆ.

ನವರಂಗ ಎಂದು ಕರೆಯಲ್ಪಡುವ ಭಾಗವು ಸುತ್ತಲೂ ಗೋಡೆಯಿಂದ ಆವೃತ್ತವಾಗಿದೆ. ಹಾಗಾಗಿ ಇದನ್ನು ಗೂಡಿಮಂಟಪ ಎಂದು ಕರೆಯಬಹುದು. ಮಧ್ಯಭಾಗದಲ್ಲಿ ನಾಲ್ಕು ಸ್ತಂಭಗಳಿದ್ದು ಅವು ಪೀಠ, ದಂಡ, ತಡಿ, ಘಲಕ, ಬೋದಿಗೆಗಳನ್ನು ಹೊಂದಿದೆ. ದಂಡ ಭಾಗದ ಎರಡು ಜೋಕಗಳ ಮಧ್ಯ ಪದ್ಧು ಬಳೆ, ವೃತ್ತಾಕಾರದ ರೀತಿಯಲ್ಲಿ ಒಂದು ಪಟ್ಟಿಕೆ ಅದರ ಮಧ್ಯ ವರ್ಜು ಪಟ್ಟಿಗಳಿವೆ. ನವರಂಗದ ವಿಶಾಂಕು ನಾಭಿಭಂದವಿದ್ದು ಮಧ್ಯದಲ್ಲಿ ಪದ್ಧದ ಅಲಂಕರಣವಿದೆ. ವಿಶಾಂಕ ತೊಲೆಯ ಮಧ್ಯಭಾಗಗಳಲ್ಲಿ ಸಹ ಪದ್ಧದಳಗಳ ಅಲಂಕರಣವಿದೆ. ಅಲ್ಲದೆ ಉಳಿದ ನಾಲ್ಕು ಭಾಗಗಳಲ್ಲಿ ಸಮತಲ ವಿಶಾಂಕವಿದ್ದು ಮಧ್ಯ ಪದ್ಧದ ಅಲಂಕರಣೆಯನ್ನು ಕಾಣಬಹುದು. ನವರಂಗ ಭಾಗದ ಒಳಭಿತ್ತಿಯಲ್ಲಿ ಒಟ್ಟು ಒಂದು ಅಲಂಕಾರಿಕ ಭದ್ರತಾಸ್ತಂಭಗಳಿವೆ. ಜೊತೆಗೆ ನವರಂಗದ ಮೂರ್ವ ಮತ್ತು ಪಶ್ಚಿಮ ಅಂತರ್ಭಿತ್ತಿಯ ಮಧ್ಯದಲ್ಲಿ ಒಂದು ಅಡಿ ಅಗಲದ ಕಲ್ಲು ಘಳಿಗಳು ಮುಂಚಾಚಿವೆ.

ನವರಂಗದ ದ್ವಾರವು ಚತುರಾಖಿಗಳನ್ನು ಹೊಂದಿದ್ದು, ಅವು ವಸ್ತು, ವಲ್ಲಿ, ಸ್ತಂಭ ಮತ್ತು ಸಿಹ ಶಾಖಿಗಳನ್ನು ಹೊಂದಿದೆ. ಸ್ತಂಭಶಾಖೆಯು ಪ್ರಥಾನವಾಗಿ ಕಂಡುಬರುತ್ತಿದ್ದು ನವರಂಗದ ಸ್ತಂಭದಂತೆ ರಚನೆಯನ್ನು ಹೊಂದಿದೆ. ದ್ವಾರಬಂಧದ ಹೋಸ್ಟಿಲಿನ ಮಧ್ಯಭಾಗವು ಚೌಕಪೆಟ್ಟಿಗೆಯ ರೀತಿ ಮುಂಚಾಚಿದ್ದ ಅದರ ಮೇಲೆ ಯಾವುದೇ ಅಲಂಕರಣವಿಲ್ಲ. ಹೇದ್ಯ ಭಾಗದಲ್ಲಿ ಶಾಖಿಗಳಿಗೆ ಅನುಗುಣವಾಗಿ ಯಾವುದೇ ಅಲಂಕರಣಗಳು ಇಲ್ಲದೆ ನಿರಲಂಕೃತವಾಗಿದೆ. ದ್ವಾರಬಂಧದ ಮೇಲಿನ ಮಧ್ಯದ ಪಟ್ಟಿಕೆಯಲ್ಲಿ ಲಲಾಟವಿದ್ದು ಮಧ್ಯದಲ್ಲಿ ಜಿನ ಶಿಲ್ಪವನ್ನು ಹೊಂದಿದೆ. ಲಲಾಟದ ಮೇಲ್ಬಾಗ ಸ್ತಂಭ ಶಾಖೆಯ ಮೇಲೆ ಕರ್ಮಾತದ ರೀತಿಯ ರಚನೆಯಿದ್ದು ಅದರ ಮೇಲ್ಬಾಗ ಉತ್ತರಾಂಗ ಭಾಗದಲ್ಲಿ ದ್ವಾರಿತ ಶೈಲಿಯ ಚಿಕಣಿ ಶಿಲ್ಪಗಳಿವೆ.

ನವರಂಗದ ಮುಂಭಾಗದಲ್ಲಿ ಆಯತಾಕಾರದ ವಿನ್ಯಾಸದ ನಾಲ್ಕು ಸ್ತಂಭಗಳ ಮೇಲೆ ನಿಂತಿರುವ ಮುಖಮಂಟಪವಿದೆ. ಸ್ತಂಭಗಳಿಗೆ ಹೊಂದಿಕೊಂಡು ಕುಳಿತುಕೊಳ್ಳಲು ಅನುಕೂಲವಾಗುವಂತೆ ಕಕ್ಷಾಸನಗಳನ್ನು ನಿರ್ಮಿಸಲಾಗಿದೆ. ಪ್ರಸ್ತುತ ಅದಕ್ಕೆ ಸುತ್ತಲೂ ಗೋಡೆಯನ್ನು ನಿರ್ಮಿಸಿದ್ದಾರೆ.

ದೇವಾಲಯದ ಹೊರವಿನ್ಯಾಸವನ್ನು ನೋಡಿದಾಗ ಎತ್ತರವಾದ ಜಗತಿಯ ಮೇಲೆ ದೇವಾಲಯವನ್ನು ನಿರ್ಮಿಸಲಾಗಿದೆ. ಈ ದೇವಾಲಯದ ರಕ್ಖಣಾಧರವಾಗಿ ಹಾಗೂ ಎತ್ತರವನ್ನು ಹೆಚ್ಚಿಸಲು ಜಗತಿಯನ್ನು ರಚಿಸಲಾಗಿದೆ. ಸರಳವಾದ ಜಗತಿಯ ಎರಡು ಮಹಾಪಟ್ಟಿಗಳ ಮಧ್ಯ ಎತ್ತರವಾದ ಕಂತವನ್ನು ಹೊಂದಿದ್ದು ಅದರ ಮೇಲೆ ಪದ್ಧದದಳ ಅಲಂಕರಣಯನ್ನು ಕಾಣಬಹುದು. ಇದನ್ನು ದೇವಾಲಯದ ಸುತ್ತಲೂ ಪ್ರದಕ್ಷಿಣ ಹಾಕಲು ನಿರ್ಮಿಸಿದಂತೆ ಕಂಡುಬರುತ್ತದೆ. ಹೊಯ್ಸಳರ ನಕ್ಷತ್ರಾಕಾರದ ದೇವಾಲಯಗಳ ರೀತಿ ಕಂಡುಬರುತ್ತದೆ. ಈ ಎತ್ತರವಾದ ಜಗತಿಯ ಮೇಲೆ ಗಭ್ರಗೃಹ, ಅಂತರಾಳ, ನವರಂಗ ಮತ್ತು ಮುಖಮಂಟಪಗಳನ್ನು ನಿರ್ಮಿಸಲಾಗಿದೆ.

ಉಂಟಾರ್ಥಿ ಮುಖಿ ವಿನ್ಯಾಸದಲ್ಲಿ ಅಧಿಷ್ಟಾನ, ಭಿತ್ತಿ ಮತ್ತು ಅಳಿದುಳಿದ ಪ್ರಸ್ತರ ಭಾಗಗಳು ಮಾತ್ರ ಕಂಡುಬರುತ್ತಿದ್ದು ಅದರ ಮೇಲಿನ ಭಾಗವು ಸಂಪೂರ್ಣ ಹಾಳಾಗಿದ್ದು ನೂತನವಾಗಿ ನಿರ್ಮಿಸಲಾಗಿದೆ. ಅಧಿಷ್ಟಾನವು ಜಗತಿ, ಪದ್ಧತಿ, ಕುಮುದ, ಕರ್ಮಾತ ಭಾಗವನ್ನು ಹೊಂದಿದ್ದು, ಕರ್ಮಾತ ಭಾಗದಲ್ಲಿ ಸಣ್ಣ ದಂತಪರಂಕ್ತಿಗಳ ಅಲಂಕರಣವಿದೆ. ಅದರ ಮೇಲೆ ಅಲಂಕಾರರಹಿತವಾದ ಕಂಟಕಗಳ ಮಾಲೆ, ಇದರ

ಮೇಲೆ ತೆಳುವಾದ ವೇದಿಕೆಯಂತಹ ರಚನೆಯನ್ನು ಹೊಂದಿದ್ದ ಪಾದಬಂಧ ಪ್ರಭೇದಕ್ಕೆ ಸೇರುತ್ತದೆ. ಪ್ರಥಾನ ಅಂಗಗಳ ಮಧ್ಯದಲ್ಲಿ ಕಂಪ, ಗಳ, ಕಂಪ ಭಾಗಗಳು ಪ್ರಮಾಣಬದ್ಧವಾಗಿದ್ದು, ಅಧಿಷ್ಟಾನವು ಆಕರ್ಷಕವಾಗಿದೆ. ಅಧಿಷ್ಟಾನವು ಮುಂಚಾಚುಗಳನ್ನು ಹೊಂದಿದ್ದು ಭಿತ್ತಿಭಾಗ ಮತ್ತು ಕೆಳಗಿನ ಜಗತಿ ಕೂಡಾ ಅದನ್ನು ಅನುಸರಿಸಿದೆ. ಕರ್ಣಾಟಕಾಗವು ಒಂದು ಹಂತದಿಂದ ಮುಂಚಾಚಿದ್ದರೆ, ಭದ್ರಭಾಗವು ಮೂರು ಹಂತಗಳಲ್ಲಿ ಹೆಚ್ಚು ಮುಂಚಾಚಿದೆ. ಭದ್ರ ಕರ್ಣಗಳ ಮಧ್ಯ ಪ್ರತಿಕರ್ಣ ಮತ್ತು ಸಲಿಲಾಂತರಗಳನ್ನು(ಮುಂಚಾಚು ಹಿಂಜಾಚು) ಕಾಣಬಹುದು, ಇವುಗಳ ಮಧ್ಯ ಸ್ತಂಭಪಂಜರದ ಅಲಂಕರಣೆಯಿದೆ. ಇಲ್ಲಿ ಬಳಿಗಳು ಸುರುಳಿಗಳಾಗಿ ಮೇಲೆ ಸಾಗಿ ತುದಿಯಲ್ಲಿರುವ ಕೀರ್ತಿಮುಖಿದ ಮುಕ್ತಾಗ್ರಾಸಗಳೊಂದಿಗೆ ಸೇರಿಕೊಂಡಿವೆ. ಈ ಸ್ತಂಭಗಳು ಆಕಾರದಲ್ಲಿ ದೇವಾಲಯದ ಕಂಬಗಳನ್ನು ಹೋಲುತ್ತವೆ. ಗಭರ್ಗೃಹದ ಭಿತ್ತಿಯ ಮಧ್ಯಭಾಗದಲ್ಲಿ ಅಲಂಕಾರಯುಕ್ತವಾಗಿ ಪದ್ಮದಳಗಳ ಪಟ್ಟಿಕೆಯನ್ನು ರಚಿಸಲಾಗಿದೆ. ಮೂರ್ವ, ದಕ್ಷಿಣ ಮತ್ತು ಪಶ್ಚಿಮ ಭಾಗಗಳಲ್ಲಿರುವ ಭದ್ರಭಾಗವು ಆಳವಾದ ಕೋಷ್ಟಗಳಿಂದ ಕೂಡಿದ್ದ ಕೋಷ್ಟಗಳ ದ್ವಾರಬಂಧವು ಹಲವು ಶಾಖೆಗಳನ್ನು ಹೊಂದಿದ್ದರು ಅದರಲ್ಲಿ ಸ್ತಂಭಶಾಶ್ವತ ಮಾತ್ರ ಸ್ವಷ್ಟವಾಗಿ ಕಂಡುಬರುತ್ತದೆ. ಅಲ್ಲದೆ ಈ ಕೋಷ್ಟಗಳಲ್ಲಿ ಪ್ರಸ್ತುತ ಯಾವುದೇ ಮೂರ್ತಿಶಿಲ್ಪಗಳು ಇಲ್ಲ. ಪ್ರಸ್ತರ ಭಾಗದಲ್ಲಿ ಅಲಂಕರಣಾರ್ಥವಾಗಿ ಉತ್ತರ, ಕರ್ಮಾತ ಮತ್ತು ವಾಜನ ಭಾಗಗಳಿದ್ದು ಅದರ ಮೇಲಿನ ಭಾಗ ಸಂಪೂರ್ಣವಾಗಿ ಹಾಳಾಗಿರುವುದರಿಂದ ಆಧುನಿಕವಾಗಿ ಶಿವಿರಭಾಗವನ್ನು ನಿರ್ಮಿಸಲಾಗಿದೆ. ಇದರ ಮುಂಭಾಗದಲ್ಲಿ ಮಾನಸ್ತಂಭದ ರಚನೆಯನ್ನು ಕಾಣಬಹುದು. ಈ ಮೇಲಿನ ಲಕ್ಷಣಗಳನ್ನು ನೋಡಿದಾಗ ಇದು ಕಲ್ಯಾಣ ಚಾಳುಕ್ಯರ ಕಾಲದಲ್ಲಿ ನಿರ್ಮಾಣವಾಯಿತೆಂದು ಹೇಳಬಹುದು ಅಲ್ಲದೆ ಇಲ್ಲಿಯ ಶಾಸನಗಳು ಸಹ ಈ ದೇವಾಲಯ ಕಲ್ಯಾಣ ಚಾಳುಕ್ಯರ ಕಾಲದಲ್ಲಿಯೇ ನಿರ್ಮಾಣವಾಯಿತೆಂದು ಸ್ವಷ್ಟಪಡಿಸುತ್ತವೆ.

ಅಕರ ಗ್ರಂಥಗಳು

೧. ದೇವರಕೊಂಡಾ ರೆಡ್ಡಿ ಮತ್ತು ಇತರರು, ೨೦೦೯, ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ. ೦೯., ಬಾಗಲಕೋಟಿ ಜಿಲ್ಲೆ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
೨. ಮನೋಜ್ ಜಿ., ೨೦೧೫, ದೇವಾಲಯ ವಾಸ್ತು ವಿಜ್ಞಾನ, ಸುಬೋಧಿನಿ ಬುಕ್ ಪ್ಲಿಷರ್ಸ್ ಮತ್ತು ನಾಲ್ಕೊಂದು ಅಕಾಡೆಮಿ, ಬಿತ್ತದುಗ್ರ.
೩. ಪ್ರಭಾಕರ್ ಎಂ. ಎನ್., ೨೦೧೧, ದೇವಾಲಯ ವಾಸ್ತು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
೪. ಮುನಿಸಾಂಗಿ ಆರ್., ಐಣಿ, ಕನಾಂಟಿಕ ರಾಜ್ಯ ಗ್ರಾಸೆಟಿಯರ್ ವಿಜಾಪುರ ಜಿಲ್ಲೆ (ಬಾಗಲಕೋಟಿ ಜಿಲ್ಲೆಯೂ ಸೇರಿದಂತೆ), ಕನಾಂಟಿಕ ರಾಜ್ಯ ಗ್ರಾಸೆಟಿಯರ್ ಇಲಾಖೆ, ಬೆಂಗಳೂರು.